

To,

National Stock Exchange of India Limited Manager-Listing Exchange Plaza, Bandra Kurla Complex, Bandra (East) Mumbai – 400 051 Tel No. 022-2659 8237/38 BSE Limited
General manager-DSC
Phiroze Jeejeebhoy Towers
Dalal Street, Fort,
Mumbai - 400 001
022-2272 2039/37/3121

Dear Sir/s, Date: February 13, 2022

Sub: — Newspaper Advertisement - Unaudited Financial Results for the Quarter ended December 31, 2022

In terms of Regulation 47 to the SEBI (Listing Obligations and Disclosure Requirements) Regulations, 2015 ('Listing Regulations'), as amended from time to time, please find enclosed herewith the newspaper advertisement for the Unaudited Financial Results of the Company for the quarter ended 31st December 2022, published on 13th February 2023 in the following newspapers: a) Business Line b) Prajavani.

Kindly take the same on record.

Thanking you,

Yours Truly,

For Coffee Day Enterprises Limited

Sadananda Poojary Company Secretary & Compliance Officer M. No.: F5223

Enclosure: Attached

MONDAY - FEBRUARY 13 - 2023

COURTROOM.

SC finds GAIL arbitrary

The Supreme Court of India, hearing the case GAIL v IPCL, has found an action of GAIL "exfacie discriminatory" that runs "contrary to every commercial and common sense and is manifestly arbitrary."

The dispute goes back to 2001 when GAIL signed a gas supply



contract with IPCL. Under the contract, IPCL was supposed to lay the pipeline from Hazira to Gandhar to transport the 'lean gas' to Hazira. IPCL duly laid this

pipeline, spending ₹354 crore. The dispute arose when GAIL wanted to levy a 'loss of transportation' charge on IPCL

Supreme Court judges Justice SK Kaul, Justice Abhay S Oka and Justice Manoj Misra noticed in their verdict that "GAIL exercised unequal bargaining power at the time of signing

They added that IPCL was "faced with a 'Hobson's choice', where it had to either give up the contract or accept the clauses". The judges guashed the covenant but reduced the period for relief of refund sought by IPCL.

WINDS OF CHANGE



OXFORD IN INDIA? According to NIEPA 2021 survey, eight foreign universities said they would consider India to set up a branch

India, 'definitely' on our radar, say foreign universities

Inder Mohan Singh Sargam Marwaha

increase the gross enrolment ratio (GER) in higher education to 50 per cent by 2035 from 27.1 per cent in 2019-20. Over the years, the level of higher education in the Indian landscape has improved significantly—as many as 41 higher educational institutions (HEIs) from India made it to the QS World University Rankings 2023, and around 75 HEIs featured in the Times Higher Education World University Rankings 2023. However, India's HEIs have not yet found a place in the top 100 of these global rankings. Many students tend to move abroad for higher degrees. As oergovernment data, over 6 5 lakh Indian students went abroad in 2022 to pursue higher education.

■ he Government of India is hoping to

A significant step was taken by the University Grants Commission (UGC) in January to further liberalise the entry of foreign institutions (FEIs) into India, when the draft UGC (Setting up and operation of campuses of foreign higher educational institutions in india) Regulations, 2023, was put up for comments.

As per the draft regulations, for the first time in the history of Indian education, FEIs can set up campuses in India and conduct undergraduate, postgraduate, doctoral, post-doctoral and other programmes and award degrees, diplomas and certificates in all disciplines on a standalone basis, with UGC approval.

The primary eligibility criteria for the entry of foreign universities is a top-500 overall/subject-wise global ranking. The FEI must also be an institution of repute in its home country. A standing committee constituted by UGC will examine inter-alia the FEI's credibility, programmes to be offered, proposed infrastructure, and its potential to strengthen educational opportunities in India, and make recommendations to the UGC.

 $Upon\,selection, a\,letter\,of\,intent\,will\,be$ issued to the FEI, followed by a notification for commencement of operations. Intially, permission will be granted for 10 years.

'MAJOR OVERHAUL'

A noteworthy aspect of the draft regulations is that autonomy will be given to FEIs with regard to the fee structure, recruitment of faculty/staff, salary structure, and other services conditions (so long as the qualifications of the faculty are at par with their main campus).

The higher education sector in India is expected to witness a major overhaul if the draft regulations are brought into force. For students, it would mean access to world-class education from top universities without the exorbitant cost of living abroad; for faculty, it would mean better opportunities; for universities, it would mean an international level of competition; and for the economy, it would mean increased foreign investment in the education sector. In a 2021 survey of top 200 universities, conducted by the National Institute of Education Planning and Administration (NIEPA), eight foreign universities said they would 'definitely consider' India to set up a branch.

 $The \, writers \, are \, Partner \, and \, Senior \, Associate, respectively, at$ Shardul Amarchand Mangaldas & Co

Vasanth Rajasekaran Harshvardhan Korada

s artificial intelligence (AI) continues to revolutionise industries and change how we live and work, the potential for this technology to disrupt markets has become a hot topic of debate. With AI poised to automate many tasks once performed by humans, the question of what the future of work will look like is one on the minds of experts and the common person alike.

AI has the potential to revolutionise the way the legal industry operates, making it more efficient, accurate and cost-effective. One of AI's most significant benefits and use cases in the Indian legal system is its potential to aid in clearing outstanding cases. With the ever-growing backlog of cases, AI could prove to be a valuable tool to reduce the workload of courts and speed up case resolution processes.

CAPABLE ASSISTANT

AI systems can assist in performing various tasks, such as document analysis, legal research and evidence evaluation, which can free up judges' time to focus on more critical aspects of the case. This can ultimately lead to faster resolution of cases and reduction of backlog. AI can also facilitate drafting legal instruments and pleadings, especially in litigations based on big datasets and information. This can save significant amounts of time and effort for legal professionals while ensuring that the drafted documents are accurate and in compliance with the

While the technology is still in its early stages, some other key use cases being considered include case management, document analysis, automated drafting, predictive analysis and chatbots. For example, AI can assist in managing case inform-

ation, reducing the workload of judges and court staff, and improving the speed of decision-making. Further, AI can also be used to analyse case outcomes and make predictions based on previous decisions, helping judges and lawyers in their decision-making processes. Also, AI-powered chatbots can provide citizens with quick and easy access to legal information and assistance, improving access to justice

AI IN LAW

Although AI has the potential to bring many benefits to the legal sys-

tem, some potential adverse effects need to be considered. AI algorithms are based on training data, and, thus, can perpetuate or amplify societal biases, leading to discriminatory outcomes. The use of AI in the legal system also raises questions about accountability, especially in cases of errors committed by AI systems that do not have meaningful human oversight and review. It may also result in job losses for lawyers, paralegals and other legal and administrative professionals, which may not only have ill economic ef-

Revolutionising justice or perpetuating risks?

TAKE STOCK. A careful approach is needed to ensure that the benefits of

artificial intelligence are realised while minimising the potential risks

fects but also perpetrate the digital divide by declining access to legal services for the socio-economically backward groups.

The use of AI in the legal system also raises privacy concerns, as personal data and information may be collected, analysed and used by AI engines, increasing the risk of misuse and abuse. In addition, AI systems may be vulnerable to hacking, cyberattacks and data breaches, potentially exposing sensitive information and raising security concerns. Lawyers always need to ensure that

their clients' confidential information is protected. AI systems may not be able to provide the same level of security and protection, as they may not be subject to similar stringent confidentiality requirements. Most importantly, legal system relies on human judgment, and AI engines may not always be able to replace that judgment fully. Moreover, AI systems may sometimes be opaque and difficult to understand in their operations, which goes against the tenet of fairness and transparency.

It is essential to recognise and address these negative aspects — such as perpetuation of biases, accountability issues, job losses, privacy concerns, security risks and the limitations of AI to replace human judgment — as AI continues to be introduced and integrated into the Indian legal system. In the initial stages, human supervision is necessary as AI systems are not equipped to handle complex legal issues that require human judgment and interpretation.

ADD ON, DON'T REPLACE

Therefore, AI should be used as a supplement to the legal system rather than a replacement for humans in the coming years. A careful and well-informed approach is needed to ensure that the benefits of AI in the legal system are realised while minimising the potential risks and negative effects.

The technology may initially be used in a trial run in cases such as minor disputes, motor vehicle fines, consumer complaints and contractual disputes. This will provide an opportunity to assess the capabilities of AI systems in the Indian legal system and help identify any potential limitations or issues. If the trial runs are successful, the use of AI could be promoted to more complex cases in the future.

The writers are advocates at Trinity Chambers, Delhi

ORENEWED FOCUS

New norms driving the electric vehicles sector

From ramping up local manufacture to setting performance standards for EV batteries, the govt has been busy



Deborshi Barat

ver the last few months, various cross-cutting laws and policies related to electric vehicles (EVs) have been introduced in India, spanning several discrete pivots and ministries.

For instance, the government has continued with its focus on ramping up local manufacturing through FAME 2 and the Production-Linked Incentive (PLI) scheme for EVs and advanced chemistry cells (ACCs), respectively. In the last Budget, the government doubled its financial allocation for FAME 2 and increased customs duties on imports of semi-knocked down and built EV units.

Next, a renewed focus on emissions and waste reduction has been instrumentalised recently through amendments to the Energy Conservation Act, 2001 (ECA) and the Battery Waste Management Rules (BWM Rules). Through the amended ECA, which now includes vehicular emissions, the central government has been empowered to specify a carbon credit trading scheme. Further, vehicle manufacturers who violate fuel consumption norms will be further penalised.

MORE PERKS

The Bureau of Energy Efficiency may also specify energy consumption standards for vehicles, along with a carbon credit system for compliance with corresponding regulations. In the future, charging systems could thus earn carbon credits for providing renewable energy to run EVs. Owners of EV charging stations could then generate additional revenue from this parallel income stream. Further, a regulatory mandate for

zero emission vehicles (ZEV) may establish percentage targets for annual EV production/sales. The State of California in the US, for example, has a percentage credit requirement for ZEV sales, where such credits can be traded. Like Europe, India could also redesign its fuel

economy regulations in a manner that champions technological innovation. That way, domestic manufacturers may be incentivised to make more EVs for the purpose of meeting fleet average

Meanwhile, under the new BWM Rules (which cover EV batteries), defined producers are required to collect and recycle/refurbish those batteries which they introduce into the market under an 'extended producer responsibility' (EPR) regime. The rules aim to provide for an exchange of EPR certificates between producers and recyclers to comply with EPR obligations. In general, the new rules intend to encourage new industries and business opportunities along with new technologies and investments in the recycling industry.

REVISED GUIDELINES

In addition, charging infrastructure and batteries have emerged as a distinct pivot. In this regard, revised guidelines about EV charging infrastructure have been issued by the Ministry of Power. The Ministry of Housing and Urban Affairs has also amended the model building by-laws of 2016 to include provisions for installing EV charging infrastructure in buildings. Further, the viability gap funding for battery energy storage systems announced in the Budget may create additional infra-

Moreover, a draft battery swapping policy, released for comments by NITI Aayog in April 2022, may be finalised soon. On the other hand, in response to incidents of fire in electric two-wheelers, amendments were introduced in EV battery testing standards by the Ministry of Road Transport and Highways late last year. A few months before that, performance standards for EV batteries were formulated by the Bureau of Indian

With all these developments in regulations, the electric vehicles segment is really getting charged up.

The writer is a lawyer with S&R Associates

EASTERN TREADS EASTERN TREADS LIMITED

Regd. Office: 3A, 3rd floor, Eastern Corporate Office, 34/137 E, NH Bypass, Edappally, Kochi, Ernakulam-682 024. Phone No: 0484 7161100, email: treads@easterntreads.com Web: www.easterntreads.com, CIN: L25119KL1993PLC007213

Extract of the Unaudited Financial Results for the Quarter

(₹ in lakhs, except

	and I endu ended 31 December 2022 (crashare data)						
SI	Particulars (Refer notes below)	Quarter ended		Nine Month		Year ended	
No.		31-Dec-22	31-Dec-21	31-Dec-22	31-Dec-21	31-Mar-22	
		Unaudited	Unaudited	Unaudited	Unaudited	Audited	
1	Total Income from operations	1,539.15	1,570.78	4,555.20	5,127.77	7,261.50	
2	(Loss)/Profit before exceptional and extraordinary items and taxes	(178.70)	(228.04)	(578.86)	(589.42)	(989.32)	
3	(Loss)/Profit before taxes (after exceptional and extraordinary items)	(178.70)	(228.04)	(578.86)	(589.42)	(989.32)	
4	(Loss)/Profit after taxes (after exceptional and extraordinary items)	(173.97)	(222.92)	(562.16)	(571.36)	(968.13)	
5	Total comprehensive (loss)/profit for the period	(182.48)	(221.52)	(570.67)	(569.27)	(580.42)	
6	Paid-up equity share capital (face value of ₹ 10 each)	523.20	523.20	523.20	523.20	523.20	
7	Reserve - as shown in the Audited Balance Sheet of the previous year					(492.80)	
8	(Loss)/ Profit per equity share:						
	(1) Basic: (₹)	(3.33)	(4.26)	(10.74)	(10.92)	(18.50)	
	(2) Diluted: (₹)	(3.33)	(4.26)	(10.74)	(10.92)	(18.50)	

1) The above is an extract of the detailed format of Financial Results filed with the Stock Exchange under Regulation 33 of the SEBI (LODR) Regulations, 2015. The full format of the Financial Results are available on the Stock Exchange website (www.bseindia.com) and on Company website (www.easterntreads.com).

2) The Financial results have been reviewed by the Audit Committee and approved by the Board of Directors at their meetings held on 10th February, 2023 and 11th February 2023 respectively and the same has been subjected to limited review by the statutory

3) A corrigendum vide reference no. 5121920 was filed by Company on 07th February, 2023 with BSE India Ltd. with respect to quarter and half year ended 30.09.2022 for minor errors and figures for 30.09.2022 are updated accordingly.

For EASTERN TREADS LIMITED

Place: Kochi Date: Feb 11, 2023

M.E. Mohamed Managing Director DIN: 00129005

COFFEE

Brewing new possibilities.

COFFEE DAY ENTERPRISES LTD.

Registered and Corporate Office: 23/2, Coffee Day Square, Vittal Mallya Road, Bengaluru - 560 001, Karnataka, India Tel: + 91 80 4001 2345; Fax: + 91 80 4001 2650;

Website: www.coffeeday.com

Corporate Identification Number: L55101KA2008PLC046866

For the Quarter and Nine-months ended 31st December, 2022

(₹ in Crores except per share data)

(in divise except per share unta)					
Particulars	Quarter ended 31st December, 2022 (Unaudited)	Nine-months ended 31 st December, 2022 (Unaudited)	Quarter ended 31 st December, 2021 (Unaudited)		
Total income from operations (net)	264.40	727.72	188.67		
Net Profit/(loss) from ordinary activities after tax	(408.50)	(422.16)	18.80		
Net Profit/(loss) for the period after tax (after Extraordinary items)	(408.50)	(422.16)	18.80		
Equity Share Capital	211.25	211.25	211.25		
Reserves (excluding Revaluation Reserve as shown in the Balance Sheet of previous year)					
Earnings Per Share (before extraordinary items) (of ₹ 10/- each)					
Basic:	(19.03)	(19.55)	0.97		
Diluted:	(19.03)	(19.55)	0.97		
Earnings Per Share (after extraordinary items) (of ₹ 10/- each)					
Basic:	(19.03)	(19.55)	0.97		
Diluted :	(19.03)	(19.55)	0.97		

Notes:

Place : Bengaluru

Date: 11 February 2023

- The above is an extract of the detailed format of Financial Results filed with the Stock Exchanges under Regulation 33 of the SEBI (Listing and other Disclosure Requirements) Regulations, 2015. The full format of the Financial Results are available on the website of BSE (www.bseindia.com) and NSE (www.nseindia.com) and on the Company's website
- The above results were reviewed by the Audit Committee and thereafter approved by the Board of Directors in their meeting held on 11th February, 2023 and have been subjected to the Limited review by the Statutory Auditors of the Company
- 3. Un-audited financial results of Coffee Day Enterprises Limited (Standalone Information)

(₹ in Crores)

Particulars	Quarter ended 31 st December, 2022 (Unaudited)	Nine-months ended 31st December, 2022 (Unaudited)	Quarter ended 31st December, 2021 (Unaudited)
Total income from operations (net)	4.85	13.98	4.75
Profit/(loss) before tax and exceptional items	0.71	(1.82)	36.15
Profit/(loss) profit after tax and exceptional items	0.71	(1.82)	36.15

For and Behalf of Board of Directors S.V Ranganath Interim Chairman and Independent Director



ವೈಮಾನಿಕ ಕ್ಷೇತ್ರದ ಸ್ತಾವಲಂಬನೆಯ ಗುರಿ

ಬೆಂಗಳೂರು: ಇದುವರೆಗಿನ ದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಎಂದೇ ಖ್ಯಾತಿ ಪಡೆದಿರುವ 'ಏರೋ ಇಂಡಿಯಾ–2023'ಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಪ್ರಮುಖವಾಗಿ ವೈಮಾನಿಕ ಕ್ಷೇತ್ರದ ಸ್ವಾವಲಂಬನೆ ಸಾಧಿಸುವ ಆಶಯ ಹೊಂದಿದೆ.

'2025ರ ವೇಳೆಗೆ ವೈಮಾನಿಕ ಕ್ಷೇತ್ರದಲಿ ₹1.75 ಲಕ್ಷ ಕೋಟ ವಹಿವಾಟಿನ ಗುರಿ ಹೊಂದಲಾಗಿದೆ. ವೈಮಾನಿಕ ಕ್ಷೇತ್ರದಲ್ಲಿನ ಭಾರತದ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ಏರೋ ಕೊಂಡಿರುವುದನ್ನು ಇಂಡಿಯಾದಲ್ಲಿ ಅನಾವರಣಗೊಳಿ ಸಲಾಗುವುದು ಎಂದು ಕಮಾಂಡರ್ ಅಚಲ್ ಮಲ್ಹೋತ್ರಾ ಭಾನುವಾರ

ವಲಯದಲ್ಲಿ ವಿದೇಶಿ 'ರಕ್ಷಣಾ ಹೂಡಿಕೆ ಆಕರ್ಷಿಸುವುದು, ಮಾನವ ವಿಮಾನಗಳ ವಲಯಕ್ಕೆ ಉತ್ತೇಜನ ನೀಡುವುದು ಸೇರಿದಂತೆ ರಕ್ಷಣಾ ವಲಯವನ್ನು ಬಲಪಡಿಸುವ ಆಶಯವನ್ನು ಏರೋ ಇಂಡಿಯಾ ಹೊಂದಿದೆ. ಕರ್ನಾಟಕ ಸರ್ಕಾರವು 32 ಒಪ್ಪಂದಗಳಿಗೆ ಸಹಿ ಹಾಕಲಿದೆ' ಎಂದು ತಿಳಿಸಿದರು.

ಪೆವಿಲಿಯನ್ ಉದ್ಘಾಟನೆ: ಮೊದಲ ದಿನವಾದ ಸೋಮವಾರ ಏರೋ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ನಂತರ,



ಬೆಂಗಳೂರಿಗೆ ಭಾನುವಾರ ಸಂಜೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಇದ್ದರು.

ಏನೇನು ವಿಶೇಷನೆ?

- ಏರ್ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಎಚ್ಎಎಲ್, ಬಿಇಎಂಎಲ್, ಬಿಇಎಲ್, ಬ್ರಹ್ಮೋಸ್ ಏರೋ ಸ್ಪೇಸ್ ಕಂಪನಿಗಳು ಬಾಗಿ
- ಐದು ದಿನಗಳಲ್ಲಿ ಐದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ

ವಿಮಾನಗಳ ಹಾರಾಟ ಪ್ರದರ್ಶನ, ಭಾರತೀಯ ಪೆವಿಲಿಯನ್ ಉದ್ಘಾಟನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ, ಸೆಮಿನಾರ್ಗಳು ನಡೆಯಲಿವೆ.

ಭಾರತೀಯ ಪೆವಿಲಿಯನ್ ನಲ್ಲಿ 115 ಕಂಪನಿಗಳು ಭಾಗವಹಿಸಲಿದ್ದು, 227 ವಿವಿಧ ಉಪಕರಣಗಳನ್ನು ಪ್ರದರ್ಶಿಸ-ಲಿವೆ. ಎಲ್ಸ್ಎ ತೇಜಸ್, ಡ್ರೋನ್ಗಳು, ಡ್ರೋನ್ ನಿರೋಧಕ ತಂತ್ರಜ್ಞಾನ ಮತ್ತು

ರಕ್ಷಣಾ ವಲಯದಲ್ಲಿ ಬಳಕೆಯಾಗುವ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಕೃತಕ ಬುದ್ದಿಮತ್ತೆ, ರೋಬೊಟಿಕ್ಸ್ ಭಾರತ ಪೆವಿಲಿಯನ್ ಪ್ರಮುಖ ಆಕರ್ಷ-ಣೆಯಾಗಲಿವೆ. ಎರಡನೇ ಮಂಗಳವಾರ ರಕ್ಷಣಾ ಸಚಿವರ ಸಮ್ಮೇಳನ ನಡೆಯಲಿದೆ.

2 ಸಾವಿರ ಪೊಲೀಸರ ನಿಯೋಜನೆ

ಏರೋ ಇಂಡಿಯಾ ಪ್ರದರ್ಶನ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ

ಪ್ರದರ್ಶನ ಉದ್ಘಾಟನೆಗಾಗಿ ಭಾನುವಾರ ನಗರಕ್ಕೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಭವನದಲ್ಲಿ ಉಳಿದುಕೊಂಡಿದ್ದಾರೆ.

ಪ್ರದರ್ಶನ ನಡೆಯುವ ಯಲಹಂಕ ವಾಯುನೆಲೆ ಹಾಗೂ ಸುತ್ತಮುತ್ತ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ವಾಯುನೆಲೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರವನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಫೆ. 13ರಿಂದ 17ರವರೆಗೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಕಾವಲು ಕಾಯಲಿದ್ದಾರೆ. ಪೊಲೀಸ್

മർഡ ജാമൂത്ത ಕಮಿಷನರ್ ಪ್ರತಾಪ್ ರೆಡ್ಡಿ, ಹೆಚ್ಚುವರಿ

ಪೊಲೀಸ್ ಕಮಿಷನರ್ಗಳು, ಡಿಸಿಪಿಗಳು, ಎಸಿಪಿಗಳು, ಇನ್ ಸ್ಪಕ್ರರ್ಗಳು ಹಾಗೂ ಪಿಎಸ್ಐ ಭದ್ರತೆ ಜವಾಬ್ದಾರಿ

ಭೋಜನಕೂಟ: ಮೋದಿ ಜತೆ ಚಿತ್ರನಟರು

ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾನುವಾರ ರಾತ್ರಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕನ್ನಡ ಚಿತ್ರರಂಗದ ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕರಾದ ಅಶ್ವಿನಿ ಪುನೀತ್ರದ್ಜುಕುಮಾರ್, ವಿಜಯ್ ಕಿರಗಂದೂರು ಭಾಗವಹಿಸಿದ್ದರು.

ನಟಿ ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್, ಕ್ರಿಕೆಟ್ ಆಟಗಾರರಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬೈ ದಂಪತಿ, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಉದ್ಯಮಿಗಳಾದ ನಿತಿನ್ ಕಾಮತ್, ತರುಣ್ ಮೆಹ್ನಾ ಪಾಲ್ಕೊಂಡಿದ್ದರು.

ಆಯೋಜಿಸಲಾಗಿರುವ ಇಂಡಿಯಾ-2023ರಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ಭಾನುವಾರ ಸಂಜೆ ನಗರದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲಿಂದ ರಾಜಭವನಕ್ಕೆ ತೆರಳಿದರು.

ಕನ್ನಡ ಬಳಕೆ

ಸರಿಪಡಿಸಬೇಕು' ಎಂದು ಕನ್ನಡ

ರಾ.ನಂ. ಚಂದ್ರಶೇಖರ ಆಗ್ರಹಿಸಿ-

'ಕನ್ನಡವನ್ನು ಆಡಳಿತ

ಭಾಷೆಯಾಗಿ ಅನುಷ್ಠಾನಗೊಳಿ-

ಸಲು ಸರ್ಕಾರ 300ಕ್ಕೂ ಹೆಚ್ಚು

ಪರಿಣಾಮಕಾರಿಯಾಗಿ ಅನುಷ್ಠಾ-

ನಗೊಳಿಸಲು ಕನ್ನಡ ಅಭಿವೃದ್ಧಿ

ಪ್ರಾಧಿಕಾರವೇ ಇದೆ. ಆದರೆ,

ಮುಖ್ಯಮಂತ್ರಿ ಕಚೇರಿಯಲ್ಲೇ

ත්ඡාත්ර හෘස්ස (ප) න්ෆේඡාරා

'ಜೋಕುಲೆ ಉಜ್ಜಾಲ್' ತುಳು ಪದಮಾಲೆ ಪುಸ್ತಕವನ್ನು ಒಡಿಯೂರಿನ ಗುರುದೇವಾನಂದ ಸ್ವಾಮೀಜೆ ಬಿಡುಗಡೆಗೊಳಿಸಿದರು.

(ಎಡದಿಂದ) ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟ್ಟ್ಟ್ಯೂಟ್ನ್ ಮುಖ್ಯಸ್ಥ ಉಪೇಂದ್ರ ಶೆಟ್ಟಿ, ಮೂಡಂಬೈಲು ರವಿ ಶೆಟ್ಟಿ, ಸಂಸದ

ಆಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಸೌಂದರ್ಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸೌಂದರ್ಯ ಪಿ. ಮಂಜಪ್ಷ ಇದ್ದರು –ಪ್ರಜಾವಾಣಿ ಚಿತ್ರ

ಪ್ರದಾನ ಮಾಡಲಾಯಿತು. ಸಾಹಿತಿ

ಕೆ.ಇ. ರಾಧಾಕೃಷ್ಣ ಅವರ 'ಸತ್ಯಪ್ಪೆ

ಬಾಲೆಲು' ತುಳು ಕಥೆಯ ಆಡಿಯೊ

ಪುಸ್ತಕವನ್ನು ಇದೇ ಸಂದರ್ಭದಲ್ಲಿ

ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ

ಬಿಡುಗಡೆಗೊಳಿಸಲಾಯಿತು.

ಸದಾನಂದ ಗೌಡ, ತುಳುವೆರೆ ಚಾವಡಿ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಕೆ.ಇ. ರಾಧಾಕೃಷ್ಣ, ದೆಹಲಿ ತುಳು ಸಿರಿ ಸಂಘದ

'ತುಳು ಭಾಷೆ ಅಧಿಕೃತ ಸ್ಥಾನಕ್ಕೆ ಒಗ್ಗಟ್ಟಿನ ಮಂತ್ರ'

ಆದೇಶಗಳನ್ನು ಹೊರಡಿಸಿದೆ.

ಕನ್ನಡವನ್ನು ಆಡಳಿತದಲ್ಲಿ

ಗೆಳೆಯರ ಬಳಗದ ಸಂಚಾಲಕ

ಕಾರ್ಯಕ್ರಮ ಯುನೈಟೆಡ್ ಸ್ಟೇಟ್ಸ್ (ಯುಎಸ್) 'ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್ ಫೈನಲ್ ಅಪ್ರೋಚ್' ತಂಡವು ಫೆ. 15ರಂದು ನಗರದ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.

ಏರೋ ಪ್ರದರ್ಶನದ ಅಂಗವಾಗಿ ಭಾರತಕ್ಕೆ ಬಂದಿರುವ ಏಳು ಜನರ ಯುಎಸ್ ಪೆಸಿಫಿಕ್ ತಂಡವು ಈ ಪ್ರದರ್ಶನ ದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ. ಅದರ ಜೊತೆಗೆ ಸಂಗೀತದ ಕುರಿತು ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ನವದೆಹಲಿ (ಪಿಟಿಐ): 'ಓಂ' ಮತ್ತು

'ಅಲ್ಲಾ' ಒಂದೇ. ಈ ದೇವರನ್ನು ಮನು

ಆರಾಧಿಸುತ್ತಿದ್ದ' ಎಂದು ಜಮೀಯತ್

ಮೌಲಾನಾ ಅರ್ಷದ್ ಮದನಿ ಅವರು

ಭಾನುವಾರ ಹೇಳಿರುವುದು ವಿವಾದಕ್ಕೆ

ಜೈನ ಧರ್ಮ ಗುರುವೊಬ್ಬರು ಇದಕ್ಕೆ

ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ

ಉಲಮಾ-ಇ-ಹಿಂದ್

ಹಕ್ಕುಸ್ತಾಮ್ಯ ಉಲ್ಲಂಘನೆ: ರಿಷಬ್ ಹೇಳಿಕೆ ದಾಖಲು

ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ 'ಕಾಂತಾರ' ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಭಾನುವಾರ ಕೋಯಿಕ್ಕೋಡ್ ಪೊಲೀಸ್ ಠಾಣೆಯ ತನಿಖಾಧಿಕಾರಿ-ಗಳ ಎದುರು ಹಾಜರಾಗಿದ್ದಾರೆ.

'ಕಾಂತಾರ' ಸಿನಿಮಾದಲಿ 'ನವರಸಂ' ಹಾಡನ್ನು ಅನುಮತಿ-ಯಿಲದೆಯೇ ಬಳಸಿಕೊಳ್ಳಲಾಗಿದೆ ಎಂದು ಹಾಡಿನ ಹಕ್ಕುಸ್ವಾಮ್ಯ ಹೊಂದಿರುವ ಮಾತ್ರಭೂಮಿ ಪ್ರಕಾಶನ ಹಾಗೂ 'ತೈಕುಡಂ ಬ್ರಿಡ್ಜ್' ತಂಡವು ದೂರು ನೀಡಿದ್ದವು.

ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ಕೋರ್ಟ್ ಗ ಳಲ್ಲಿ ವಿಚಾರಣೆ ನಡೆದಾಗ, 'ಈ ಪ್ರಕರಣವು ಈ ಕೋರ್ಟ್ನಲ್ಲಿ ವಿಚಾರಣೆಗೆ ಸೂಕ್ಕವಾಗಿಲ್ಲ. ಆದ್ದರಿಂದ ವಾಣಿಜ್ಯ ವ್ಯಾಜ್ಯಗಳನ್ನು ವಿಚಾರಣೆ ಮಾಡುವಂಥ ನ್ಯಾಯಾಲ-ಯದಲ್ಲಿ ಅರ್ಜಿ ಸಲ್ಲಿಸಿ' ಎಂದಿದ್ದವು.

ಬಳಿಕ ಮಾತೃಭೂಮಿ ಪ್ರಕಾಶನ ಹಾಗೂ ತೈಕುಡಂ ಬ್ರಿಡ್ಜ್ ತಂಡವು ಕೇರಳ ಹೈಕೋರ್ಟ್ ಮೆಟ್ಟಿಲೇ-ರಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇದೇ 12 ಮತ್ತು 13ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ತನಿ-ಖಾಧಿಕಾರಿಗಳ ಎದುರು ಹಾಜರಾ ಗುವಂತೆ ಇಬ್ಬರಿಗೂ ಸೂಚಿಸಿತ್ತು. 'ನ್ಯಾಯಾಲಯದ

ಅಲ್ಲಾ ಆರಾಧಕನಾಗಿದ್ದ ಮನು:

ನಿರ್ದೇಶನದಂತೆ ರಿಷಬ್ ಹಾಗೂ

ಕೋಯಿಕೋಡ್. ಕೇರಳ (ಪಿಟಿಐ): ವಿಜಯ್ ಅವರು ತನಿಖಾದಿಕಾರಿಗಳ ಎದುರು ಹಾಜರಾಗಿದ್ದರು. ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಗತ್ಯವಿದ್ದರೆ ಮತ್ತೊಮ್ಮೆ ಅವರನ್ನು ಠಾಣೆಗೆ ಕರೆಸಲಾಗುತ್ತದೆ' ಎಂದು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾ-ರಿಯೊಬ್ಬರು ಹೇಳಿದ್ದಾರೆ.

> ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದ ಅಂತಿಮ ತೀರ್ಪು ಬರುವವರೆಗೂ 'ವರಾಹ ರೂಪಂ ಹಾಡಿನೊಂದಿಗೆ ಸಿನಿಮಾ ಪ್ರದರ್ಶಿಸಬಾರದು ಎಂಬ ಷರತ್ತಿನೊಂದಿಗೆ ಕೇರಳ ಹೈಕೋರ್ಟ್ ಇದೇ 8ರಂದು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು ಈ ಷರತ್ತನ್ನು ಪ್ರಶ್ನಿಸಿ ಇಬ್ಬರೂ ಮೇಲ್ಮನವಿ ಸಲ್ಲಿಸಿದ್ದರು. ಇದೇ 10ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಒಂದು ವೇಳೆ ರಿಷಬ್ ಮತ್ತು ವಿಜಯ್ ಅವ ರನ್ನು ಬಂಧಿಸಿದ್ದೇ ಆದಲ್ಲಿ ಕೂಡಲೇ ಜಾಮೀನಿನ ಮೇಲೆ ಬಿಡುಗಡೆಗೊಳಿ-ಸಬೇಕು ಎಂದೂ ಸೂಚಿಸಿತ್ತು.

ಆರೋಪಿಗಳು ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು. ಸಾಕ್ಷಿಗಳನ್ನು ಬೆದರಿಸಬಾರದು. ತನಿಖೆಗೆ ಸಹಕರಿಸಬೇಕು. ವಿಚಾರಣೆಗೆ ಲಭ್ಯರಾಗಬೇಕು. ಆರೋಪಿಗಳು ಅಥವಾ ಅರ್ಜಿದಾರರು ಸಂಬಂಧಪಟ್ಟ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆಯೇ ದೇಶ ತೊರೆಯಬಾರದು ಎಂದೂ ಹೈಕೋರ್ಟ್ ತಾಕೀತು ಮಾಡಿತ್ತು.

ಚನಪಟಣ: ರಮ್ಯಾ ಕಾಂಗ್ರಸ್ ಅಭ್ಯರ್ಥಿ?

• ಎಚ್.ಎಂ. ರಮೇಶ್

अत्यधुक: ಮುಂಬರುವ ವಿಧಾನಸಭಾ ಚುನಾ ವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್

ಅಭ್ಯರ್ಥಿಯಾಗಿ ಪ್ರಸನ್ನ ಪಿ. ಗೌಡ ಉದ್ಯಮಿ ಪ್ರಸನ್ನ ಪಿ.

ಗೌಡ ಹೆಸರು ಅಂತಿಮವಾಗುವುದು ಬಹುತೇಕ ಖಚಿತವಾಗಿದೆ. ಚಿತ್ರನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರ ಹೆಸರೂ ಚಾಲ್ಕಿಯಲ್ಲಿದೆ.

ಶಾಸಕ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಎದುರು ಸಮರ್ಥ ಅಭ್ಯರ್ಥಿಯೊಬ್ಬರ ಹುಡುಕಾಟದಲ್ಲಿದ್ದ ಕಾಂಗ್ರೆಸ್ ವರಿಷ್ಠರು ಉದ್ಯಮಿ ಪ್ರಸನ್ನ ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಆಂಬುಲೆನ್ಡ್ನಲ್ಲಿ ಹೆರಿಗೆ: ಮಗು ಸಾವು

ಪ್ರಜಾವಾಣಿ ವಾರ್ತೆ

ತುಮಕೂರು: ಹೆಚ್ಚಿನ ಚಿಕಿತ್ರೆಗಾಗಿ ತುಮಕೂರು ಜಿಲಾ ಆಸ್ತತೆಯಿಂದ ಬೆಂಗಳೂರಿಗೆ ಗರ್ಭಿಣಿಯನ್ನು ಕರೆ ದೊಯ್ಯತ್ತಿದ್ದಾಗ ಮಾರ್ಗ ಮಧ್ಯೆ ಆಂಬುಲೆನ್ಸ್ ನಲಿಯೇ ಹೆರಿಗೆಯಾಗಿ ಮಗು ಸಾವನ್ನಪ್ಪಿದೆ.

ಶಿರಾ ತಾಲೂಕಿನ ಬುಕ್ಕಾಪಟ್ಟ-ಣದ ಅರ್ಪಿತಾ ಹೆರಿಗೆ ನೋವಿ ನಿಂದ ಶುಕ್ರವಾರ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಸಂಜೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳು-ಹಿಸಲಾಗಿತ್ತು. ಜಿಲ್ಲಾಸ್ಪತ್ರೆಯ ವೈದ್ಯರು ಅರ್ಪಿತಾ ಅವರನ್ನು ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.

ಆಸತ್ರೆಗೆ ಹೋಗುವ ಮಾರ್ಗ ಮಧ್ಯೆ ನೆಲಮಂಗಲದ ಬಳಿ ಆಂಬುಲೆನ್ಸ್ ನಲ್ಲಿ ಹೆರಿಗೆಯಾಗಿದ್ದು, ರಕ್ತಸ್ರಾವದಿಂದ ಮಗು ಮೃತಪಟ್ಟಿದೆ. ಕೂಡಲೇ ತಾಯಿಯನ್ನು ನೆಲಮಂಗಲ ಆಸತ್ತೆಗೆ ದಾಖಲಿಸಿ ಚಿಕಿತ್ತೆ ನೀಡಿ ಬೆಂಗಳೂರಿಗೆ ಕಳುಹಿಸಲಾಗಿದೆ.

'ಗರ್ಭದಲ್ಲಿಯೇ ಮಗುವಿನ ಬೆಳ ವಣಿಗೆ ಕುಂಠಿತವಾಗಿತ್ತು, ಉಸಿರಾ ಟದ ಸಮಸ್ಯೆಯೂ ಇತ್ತು' ಎಂದು ಡಾ.ನಾಗಬೂಷಣ್ ಹೇಳಿದರು.

'ಬಿಜೆಪಿಗೆ ಸೋಲು ಭೀತಿ ಶುರುವಾಗಿದೆ'

ಕನಕಪುರ: 'ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಸೋಲುವುದು ಬಿಜೆಪಿಯವರಿಗೆ ಖಚಿತವಾಗಿದೆ. ಇದೇ ಕಾರಣಕ್ಕೆ ಕೇಂದ್ರದ ನಾಯಕರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

'ಪ್ರಧಾನಿಯಷ್ಟೇ ಅಲ್ಲ, ಯಾರೇ ಬಂದರೂ ಪ್ರಯೋಜನವಾಗದು. ರಾಜ್ಯದ ಜನತೆ ಅದಾಗಲೇ ಬಿಜೆಪಿಯನ್ನು ಮನಸ್ಸಿನಿಂದ ಕಿತ್ತು ಒಗೆದಿದ್ದಾರೆ. ಅವರು ಏನೇ ಮಾಡಿದರೂ ಪ್ರಯೋಜನವಾಗದು' ಎಂದರು.

'ನಮ್ಮ ಹಿಂದಿನ ಸರ್ಕಾರದಲ್ಲಿ ಕೊಟ್ಟಿರುವ ಭಾಗ್ಯಗಳ ಜತೆಗೆ ಗೃಹಲಕ್ಷ್ಮಿ ಮತ್ತು ಗೃಹ ಜ್ಕೋತಿ ಭಾಗ್ಯ ಕೊಡುತ್ತೇವೆ. ಜನರು ನಮ್ಮ ಕೈ ಹಿಡಿಯಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಮಹಿಳಾ ಮತದಾರರನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರದ-ಲ್ಲಿರುವ ವರಿಷ್ಠರು ನಟಿ ರಮ್ಮಾ ಅವರ ಹೆಸರನ್ನೂ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ರಮ್ಮಾ ಸೋತರೂ ಅವರನ್ನು ವಿಧಾನ ಪರಿಷತ್ಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ

ಬೆಂಗಳೂರು: 'ಹೃದಯ ಭಾವನೆಗಳ

ಇನ್ನೊಂದು ರೂಪವೇ ಭಾಷೆ. ತುಳು-

ನಾಡಿನವರಿಗೆ ಎರಡು ಭಾಷೆಗಳಿವೆ.

ಕನ್ನಡ ರಾಜ್ಯ ಭಾಷೆಯಾದರೆ, ತುಳು

ಮಾತ್ರಭಾಷೆಯಾಗಿದೆ. ಈ ಎರಡು

ಭಾಷೆಗಳನ್ನು ಉಳಿಸಿ, ಬೆಳೆಸುವ

ಜವಾಬ್ದಾರಿ ನಮ್ಮ ಮೇಲಿದೆ' ಎಂದು

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನು

ವಾರ ನಡೆದ ಬೆಂಗಳೂರಿನ 'ತುಳುವೆರೆ

ಚಾವಡಿ'ಯ ಬೆಳ್ಳಿಹಬ್ಬ ಕಾರ್ಯಕ್ರಮ-

ದಲಿ 'ಜೋಕುಲೆ ಉಜ್ಘಾಲ್' ತುಳು

ಪದಮಾಲೆ ಪುಸ್ತಕ ಬಿಡುಗಡೆಗೊಳಿಸಿ

ಎರಡನೇ ಅಧಿಕೃತ ಭಾಷೆಯಾಗಿ

ಪೋಷಿ ಸಬೇಕು. ಈಗಾಗಲೇ ಸರ್ಕಾರ

ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿ

ರಚಿಸಿದ್ದು, ಅದನ್ನು ಜಾರಿಗೊಳಿಸಲು

ಒಗ್ಗಟ್ಟಿನಿಂದ

ಮನವಿ

'ತುಳು ಭಾಷೆಯನ್ನು ರಾಜ್ಯದ

ಒಡಿಯೂರು

ಸ್ವಾಮೀಜಿ ಹೇಳಿದರು.

ಅವರು ಮಾತನಾಡಿದರು.

ಗುರುದೇವಾನಂದ

ಡಿ.ಕೆ. ಸಹೋದರರ ಬಾವ ಶರತ್ ಚಂದ್ರ ಕೂಡ ಟಿಕೆಟ್ ಕೋಟಿ ಅರ್ಜಿ ಸಲ್ಲಿಸಿದ್ದರು.ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾದ ಬಳಿಕ ಅವರು ಈಚೆಗೆ ಕಾಂಗ್ರೆಸ್ ತೊರೆದು ಎಎಪಿ ಸೇರಿದ್ದಾರೆ. ಇದರಿಂದ ಪ್ರಸನ್ನ ಅವರ ದಾರಿ ಸುಗಮವಾಗಿದೆ.

ಬೆಂಗಳೂರಿನ ತುಳುವೆರೆ ಚಾವಡಿಗೆ ಬೆಳ್ಳಿ ಹಬ್ಬದ ಸಂಭ್ರಮ



ವಿಧಾನಸೌಧ: ತಪ್ಪಾಗಿ

ವಿಧಾನಸೌಧದಲ್ಲಿನ ನಾಮ ಫಲಕದಲ್ಲಿ ಕನ್ನಡದ ಅಕ್ಷರವನ್ನು ತಪ್ಪಾಗಿ ಬರೆದಿರುವುದು ಕನ್ನಡವನ್ನು ಬಳಸುತ್ತಿಲ್ಲ ಎಂಬುದು

ವ್ಯಕ್ತಪಡಿಸಿದ್ದಾರೆ. 'ವಿಧಾನಸೌಧದಲ್ಲಿಯೇ ಕನ್ನಡದ ಬಳಕೆ ಹೀಗಾದರೆ, ಬೇರೆಡೆ ಕನ್ನಡ ಹೇಗೆ ಬಳಕೆಯಾಗುತ್ತದೆ? ಈ ವಿಷಯವನ್ನು ನಮ್ಮ ಶಾಸಕರು ಸದನದಲ್ಲಿ ಪ್ರಸ್ತಾಪಿಸಬೇಕು' ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

(ತುಳು- ಕನ್ನಡ ಸಾಹಿತಿ ಡಿ.ಕೆ. ಚೌಟ

ಅವರ ಸಂಸ್ಕರಣಾರ್ಥ) ಮತ್ತು ಯುವ

ಪ್ರತಿಭೆ ಸತೀಶ್ ಅಗ್ನಲ್ (ಸಾಮಾಜಿಕ

ಚಿಂತಕ, ತುಳು ಹೋರಾಟಗಾರ

ರೆ ಅಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನಮಗೆ ಹುಟ್ಟಿನಿಂದ ಕಣ್ಣು-ಕಿವಿಗಳು ಇವೆ. ಆದರೆ, ಅವು

ಎಷ್ಟೋ ಜನಕ್ಕೆ ಹುಟ್ಟಿದ ಊರು,

ಬವಣೆ, ನೆರೆಹೊರೆಯವರ ಒಡನಾಟ ಮರೆಯಾಗಿದೆ' ಎಂದು ಬೇಸರ ವ್ಯಕ್ತಪ-

ಪ್ರತಿಷ್ಠಾನದ ಪೋಷಕ ಹಾಗೂ

ಸಂಪಾದಕ

ಬೆಳೆದು,

'ನಮ್ಮ

ಪ್ರತಿಕ್ರಿಯಿಸುವುದಿಲ್ಲ.

ಗೊ.ರು.

ಗ್ರಾಮದಲ್ಲಿ

ಉದ್ಯೋಗ

ಪರಿಸರ, ಅನುಭವಿಸಿದ

ಧರ್ಮಸ್ಥಳ

ಪ್ರಶಸ್ತಿ

ಉದಯ

ಸಂಸ್ಮರಣಾರ್ಥ)

ತತ್ಕಾಲಕ್ಕೆ

ಬೆಳೆದ

ಡಿಸಿದರು.

ಚನ್ನಬಸಪ್ಪ,

ಹುಟ್ಟಿ



ಕೆಳಗಿಳಿದಿದ್ದಾರೆ. ಅವರ ಜೊತೆಗೆ ಇತರ ದಾರ್ಮಿಕ ಮುಖಂಡರೂ ವೇದಿಕೆ ಚೋದ್ಯದ ಸಂಗತಿ' ಎಂದು ಬೇಸರ ತೊರೆದಿದ್ದಾರೆ. ರಾಮ್ಲೀಲಾ ಮೈದಾನದಲ್ಲಿ ಜಮೀಯತ್ನ 34ನೇ ಸಾಮಾನ್ಯ ಅಧಿವೇಶನದ ಅಂತಿಮ ದಿನವಾದ ಭಾನುವಾರ ಮಾತನಾಡಿದ ಅರ್ಷದ್,

'ಶ್ರೀ ರಾಮ, ಬ್ರಹ್ಮ, ಶಿವ ಹೀಗೆ ಯಾವ ದೇವರೂ ಇಲದಿದ್ದಾಗ ಯಾರನ್ನು ಆರಾಧಿಸಲಾಗುತ್ತಿತ್ತು ಕೇಳಿದೆ. ಧರ್ಮಗುರುಗಳನ್ನು ಆಗ ಕೆಲವರು ಶಿವನನ್ನು ಮನು ಪೂಜಿಸುತ್ತಿದ್ದ ಎಂದರೆ, ಇನ್ನು ಕೆಲವರು ಜಗತ್ತಿನಲ್ಲಿ ಏನೂ ಇಲ್ಲ, ಮನು 'ಓಂ'ನ ಆರಾಧಕನಾಗಿದ್ದ ಎಂಬ ಅಭಿಪ್ರಾಯ

ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ. 'ಓಂ ಎಂದರೆ ಯಾರು ಎಂದು ಕೇಳಿದೆ. ಅದು ಕೇವಲ ಗಾಳಿ. ಅದಕ್ಕೆ ರೂಪವಿಲ್ಲ, ಬಣ್ಣವಿಲ್ಲ ಮತ್ತು ಅದು ಎಲ್ಲೆಡೆ ಇದೆ. ಅದು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದೆ ಎಂದು ಕೆಲವರು ಹೇಳಿದರು. ನಾವು ಇದನ್ನು 'ಅಲ್ಲಾ' ಎಂದು ಕರೆಯುತ್ತೇವೆ, ನೀವು ಈಶ್ವರ ಎಂದು ಕರೆಯುತ್ತೀರಿ. ಪರ್ಷಿಯನ್ ಮಾತನಾಡುವವರು 'ಖುದಾ' ಎಂದು ಕರೆಯುತ್ತಾರೆ ಮತ್ತು ಇಂಗ್ಲಿಷ್ ಭಾಷಿಗರು ದೇವರೆಂದು ಸಂಭೋದಿಸುತ್ತಾರೆ. ಇದರರ್ಥ ಮನು ಅಂದರೆ ಆದಮ್. ಇಬ್ಬರೂ ಓಂ ಅನ್ನು ಆರಾಧಿಸುತ್ತಿದ್ದರು. ಅಂದರೆ ಅದು

ವಿವಾದ ಸೃಷ್ಟಿಸಿದ ಮೌಲಾನಾ ಅರ್ಷದ್

ಅಲ್ಲಾ' ಎಂದಿದ್ದಾರೆ. ಅರ್ಷದ್ ಅವರ ಹೇಳಿಕೆಯನ್ನು ಜೈನ ಸನ್ಮಾಸಿ ಆಚಾರ್ಯ ಲೋಕೇಶ್ ಮುನಿ ಅವರು ಖಂಡಿಸಿದ್ದಾರೆ. ಅರ್ಷದ್ ಅವರು ಏಕತೆಯ ಬಗ್ಗೆ ಮಾತನಾಡು-ವುದನ್ನು ಬಿಟ್ಟು 'ಮನು ಮತ್ತು ಅಲ್ಲಾ' ಕುರಿತ ಕಥೆಯನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿ ಅಧಿವೇಶನದಿಂದ ಹೊರನಡೆದಿದ್ದಾರೆ.

ಸಾಮರಸ್ತದಿಂದ ಬದುಕುವುದನ್ನು ಮಾತ್ರ ಒಪ್ಪುತ್ತೇವೆ, ಆದರೆ ಓಂ, ಅಲ್ಲಾ ಮತ್ತು ಮನುಗೆ ಸಂಬಂಧಿಸಿದ ಈ ಎಲ್ಲಾ ಕಥೆಗಳು ಆಧಾರರಹಿತವಾಗಿವೆ. ಅರ್ಷದ್

ಅವರು ಅಧಿವೇಶನದ ಪರಿಸರವನ್ನು ಸಂಪೂರ್ಣವಾಗಿ ಹಾಳು ಮಾಡಿದರು. ಅವರು ಹೇಳಿದ ಕಥೆಗಳಿಗಿಂತ ದೊಡ ಕಥೆಗಳನ್ನು ನಾನು ನನ್ನೊಂದಿಗೆ ಚರ್ಚೆಗೆ ಬರುವಂತೆ ಅವರನ್ನು ವಿನಂತಿಸುತ್ತೇನೆ. ಅಗತ್ಯ-ವಿದ್ದರೆ ಸಹರನ್ಪುರದಲ್ಲಿ ಅವರನ್ನು ಭೇಟಿಯಾಗಲು ನಾನು ಸಿದ್ಧನಿದ್ದೇನೆ ಎಂದು ಲೋಕೇಶ್ ಮುನಿ ಹೇಳಿದ್ದಾರೆ. ಜಮೀಯತ್ ನ ಕಾರ್ಯಕ್ರಮಗಳು

ಮತ್ತು ಅಧಿವೇಶನಗಳಿಗೆ ಹಲವಾರು ಧರ್ಮಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗುತ್ತದೆ. ಆಚಾರ್ಯ ಲೋಕೇಶ್ ಮುನಿ ಅವರು ಜಮೀಯತ್ ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಭಾಗವಹಿಸಿದ್ದರು.

ಜಮೀಯತ್ ನ ಮತ್ತೊಂದು ಬಣದ ಮುಖ್ಯಸ್ಥ ಮಹಮೂದ್ ಮದನಿ, 'ಭಾರತವು ಇಸ್ಲಾಂನ ಜನ್ಮಸ್ಥಳ' ಮತ್ತು ದೇಶದ ಅತ್ಯಂತ ಹಳೆಯ ಧರ್ಮ ಎಂದು ಹೇಳುವ ಮೂಲಕ ಶುಕ್ರವಾರ ಗದ್ದಲ ಹುಟ್ಟುಹಾಕಿದ್ದರು.

ವಿವಿಧ ಧರ್ಮಗಳ ಜನರ ನಡುವೆ ದ್ವೇಷ ಬಿತ್ತುವುದನ್ನು 'ರಾಷ್ಟ್ರೀಯ ಅಪರಾಧ' ಎಂದು ಪರಿಗಣಿಸಬೇಕೆಂದು ಮಹಮೂದ್ ಮದನಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲಿ

'ಮೋದಿಯನ್ನು ಬಾಳಾ ಠಾಕ್ರೆ ರಕ್ಷಿಸದೇ ಹೋಗಿದ್ದರೆ ಇಂದು ಪ್ರಧಾನಿ ಆಗುತ್ತಿರಲಿಲ್ಲ

ಮುಂಬೈ (ಪಿಟಿಐ): 'ಗುಜರಾತ್ ಮುಖ್ಯ-ಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲಿಸುವಂತೆ ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು. ಆಗ ಬಾಳಾ ಠಾಕ್ಸೆ ಅವರು ಮೋದಿಯನ್ನು ರಕ್ಷಿಸಿದ್ದರು. ಒಂದೊಮ್ಮೆ ಅವರು ರಕ್ಷಣೆ ಮಾಡದೆ ಹೋಗಿದ್ದರೆ ಮೋದಿ ಅವರು ಇಂದು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಪ್ರಧಾನಿಯೂ ಆಗುತ್ತಿರಲಿಲ್ಲ' ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದಾರೆ.

ವಾರ ಮಾತನಾಡಿರುವ ಅವರು 'ಬಿಜೆಪಿಯದ್ದು ನಿಜವಾದ ಹಿಂದುತ್ತ ಅಲ್ಲ. ಪರಸ್ಪರ ದ್ವೇಷಿ ಸುವುದಕ್ಕೆ ಹಿಂದುತ್ವ ಎಂದು ಹೇಳುವುದಿಲ್ಲ. ನಾನು ಬಿಜೆಪಿಯಿಂದ ದೂರ ಉಳಿದಿದ್ದೇನೆ. ಆದರೆ ಹಿಂದುತ್ತ ಶಿವಸೇನಾ, ಅಕಾಲಿದಳವು ಎನ್ಡಿಎ ಭಾಗವಾಗಿರುವುದು ಬಿಜೆಪಿಗೆ ಇಷ್ಟವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

COFFEE

Brewing new possibilities.

COFFEE DAY ENTERPRISES LTD.

Registered and Corporate Office: 23/2, Coffee Day Square Vittal Mallya Road, Bengaluru - 560 001, Karnataka, India Tel: + 91 80 4001 2345; Fax: + 91 80 4001 2650; Website: www.coffeeday.com

Corporate Identification Number: L55101KA2008PLC046866

For the Quarter and Nine-months ended 31st December, 2022

(₹ in Crores except per share data)

Particulars	Quarter ended 31 st December, 2022 (Unaudited)	Nine-months ended 31 st December, 2022 (Unaudited)	Quarter ended 31 st December, 2021 (Unaudited)
Total income from operations (net)	264.40	727.72	188.67
Net Profit/(loss) from ordinary activities after tax	(408.50)	(422.16)	18.80
Net Profit/(loss) for the period after tax (after Extraordinary items)	(408.50)	(422.16)	18.80
Equity Share Capital	211.25	211.25	211.25
Reserves (excluding Revaluation Reserve as shown in the Balance Sheet of previous year)			
Earnings Per Share (before extraordinary items) (of ₹ 10/- each)			
Basic:	(19.03)	(19.55)	0.97
Diluted:	(19.03)	(19.55)	0.97
Earnings Per Share (after extraordinary items) (of ₹ 10/- each)			
Basic:	(19.03)	(19.55)	0.97
Diluted:	(19.03)	(19.55)	0.97

Place: Bengaluru

Date: 11 February 2023

- 1. The above is an extract of the detailed format of Financial Results filed with the Stock Exchanges under Regulation 33 of the SEBI (Listing and other Disclosure Requirements) Regulations, 2015. The full format of the Financial Results are available on the website of BSE (www.bseindia.com) and NSE (www.nseindia.com) and on the Company's website
- 2. The above results were reviewed by the Audit Committee and thereafter approved by the Board of Directors in their meeting held on 11th February, 2023 and have been subjected to the Limited review by the Statutory Auditors of the Company.
- 3. Un-audited financial results of Coffee Day Enterprises Limited (Standalone Information)

(₹ in Crores)

Quarter ended Nine-months ended Quarter ended 31st December, 2022 31st December, 2022 31st December, 2021 **Particulars** (Unaudited) (Unaudited) Total income from operations (net) 4.75 Profit/(loss) before tax and exceptional items 0.71 (1.82)36.15 Profit/(loss) profit after tax and exceptional items 0.71 (1.82)36.15

For and Behalf of Board of Directors S.V Ranganath Interim Chairman and Independent Director

ಎಂದು ಅವರಿಗೆ 'ತುಳುನಾಡ್ಡ ಸಿರಿ' ಪ್ರಶಸ್ತಿ ತುಳು ಸಾಹಿತಿ ಉಗಪ್ಪ ಪೂಜಾರಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ತಿ ಕಿವಿಮಾತು

ತುಳುನಾಡಿನವರು

ಕೊಡುಗೆ ನೀಡಿ'

ಸೀತಾರಾಮ ಕುಮಾರ್ ಕಟೀಲ್,

ತುಳು ಸಾಹಿತಿಗಳಾದ ಕುಶಲಾಕ್ಷಿ ವಿ.

ಕಣ್ಡತೀರ್ಥ, ಸಮಾಜ ಸೇವೆಗಾಗಿ ರವಿ

ಕಟಪಾಡಿ ಮತ್ತು ಪ್ರಕಾಶ್ ಜೆ. ಶೆಟ್ಟಿಗಾರ್

ಕಲಾವಿದರಾದ

ಯಕ್ಷಗಾನ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಶಿಕ್ಷಣ, ಉದ್ಯೋಗ ಸೇರಿ ವಿವಿಧ ಕಾರಣಗಳಿಗೆ ಹುಟ್ಟೂರನ್ನು ತೊರೆದು, ನಗರ ಪ್ರದೇಶಗಳಿಗೆ ಬಂದವರು ತಮ್ಮ ಮೂಲ ಬೇರನ್ನು ಮರೆಯಬಾರದು. ತಮ್ಮ ಕೈಲಾದ ಕೊಡುಗೆಯನ್ನು ಹುಟ್ಟೂರಿಗೆ ನೀಡಬೇಕು' ಎಂದು ವಿಧಾನ ಪರಿಷತ್ ಬಸವರಾಜ ಹೊರಟ್ರಿ ಸಬಾಪತಿ

ತಿಳಿಸಿದರು. ಗೊಂಡೇದಹಳ್ಳಿಯ ಗೊ.ರು.ಚ. ಗ್ರಾಮ ವಿಕಾಸ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಯುವಜನ ಸಮಾವೇಶದಲ್ಲಿ ಗೊ.ರು. ಚನ್ನಬಸಪ್ಪ ಅವರು ಸಂಪಾದಿಸಿದ 'ನಾವು ನಡೆದ ಹಾದಿ' ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು.

'ಬದಲಾದ ಸನ್ನಿವೇಶದಲ್ಲಿ ಬೆರ-ಳಣಿಕೆಯಷ್ಟು ಜನ ಮಾತ್ರ ಹಳ್ಳಿಯತ್ತ ನೋಡುತ್ತಿದ್ದಾರೆ. ಬಹುತೇಕರು ತಾವು ಜನ್ಮ ಪಡೆದ ಹಳ್ಳಿಯನ್ನು ಮರೆಯುತ್ತಿ-ದ್ದಾರೆ. ನಾನು ಪ್ರಾಥಮಿಕ ಮತ್ತು ಪ್ರೌಢ



ಯುವಜನ ಸಮಾವೇಶದಲ್ಲಿ ಬಸವರಾಜ ಹೊರಟ್ಟೆ ಅವರು 'ನಾವು ನಡೆದ ಹಾದಿ' ಕೃತಿ ಬಿಡುಗಡೆ ಮಾಡಿದರು. (ಎಡದಿಂದ) ರಾವ್ ಬಹದ್ದೂರ್ ಧರ್ಮ ಪ್ರವರ್ತ ಗುಬ್ಬಿ ತೋಟದಪ್ಪನವರ ಧರ್ಮ ಸಂಸ್ಥೆಯ ಕಾರ್ಯದರ್ಶಿ ಎಂ. ಸದಾಶಿವಪ್ಪ, ಸಂಸ್ಥೆಯ ಧರ್ಮದರ್ಶಿ ಪ್ರೊ.ಕೆ. ಸಿದ್ದಪ್ಪ, ಗೊ.ರು.ಚನ್ನಬಸಪ್ಪ, ಸಂಸ್ಥೆಯ ಅಧ್ಯಕ್ಷ ಎಲ್. ರೇವಣಸಿದ್ದಯ್ಯ, ಪ್ರೊ.ಎಸ್.ಜೆ. ಸಿದ್ದರಾಮಯ್ಯ ಮತ್ತು ಸಂಸ್ಥೆಯ ಧರ್ಮದರ್ಶಿ ಎಚ್. ಶಿವಲಿಂಗಯ್ಯ ಇದ್ದಾರೆ.

ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ ಹಳೆ ನನ್ನೂರಿನ ಸೇರಿ ಹಲವು ಶಾಲೆಗಳು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು, ಅಭಿವೃದ್ಧಿಯಾದವು. ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಸಮಸ್ಯೆ ನಿವಾರಣೆಗೆ ಪ್ರತಿಯೊಬ್ಬರು ಸುತ್ತೋಲೆ ಹೊರಡಿಸಿದ್ದೆ. ಇದರಿಂದ ಪ್ರತಿಜ್ಞೆ

ಹಳ್ಳಿಗಳಲ್ಲಿನ ಕೈಗೊಳ್ಳಬೇಕು' ಎಂದು

ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, 'ಗ್ರಾಮಗಳು ವಿಕಾಸಗೊಳ್ಳಬೇಕಾದ-

ಕೈಲಾದಷ್ಟು ನೆರವು ನೀಡಬೇಕು' ಎಂದು

ಮತ್ತಿತರ ಕಾರಣಗಳಿಗೆ ನಗರಗಳಲ್ಲಿ ನೆಲೆಸಿರುವವರ ಜೀವನಾನುಭವವನ್ನು ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ನಮ್ಮ ಊರಿನ ಬಂಧುಗಳ ಆತ್ಮನಿವೇದನೆಯ ಬರಹಗಳನ್ನು ಓದಿ, ಮೂಕವಿಸ್ಮಿತನಾ-ಗಿದ್ದೇನೆ. ನಗರಗಳಲ್ಲಿ ವಾಸಿಸುತ್ತಿರುವ ವೃತ್ತಿನಿರತರು ಮತ್ತು ನಿವೃತ್ತರು ತಮ್ಮ ಹಳ್ಳಿಗಳಿಗೆ ಯಾವುದಾದರೂ ರೂಪದಲ್ಲಿ